

United Spirits Limited

Registered Office: UB Tower #24 Vittal Mallya Road, Bengaluru 560 001 Tel: +91 80 4544 8000 Fax: +91 80 3985 6862 www.diageoindia.com

22nd October 2022

BSE Limited Listing Department Dalal Street, Mumbai 400 001 Scrip Code: 532432 National Stock Exchange of India Limited Exchange Plaza, C-1 Block G, Bandra Kurla Complex, Bandra East, Mumbai- 400051 Scrip Code: MCDOWELL-N

Dear Sirs,

Sub: Newspaper Publication-Unaudited financial results for the quarter and half year ended 30th September 2022

In accordance with the captioned subject, copies of the newspaper advertisement published today in 'Business Standard' and 'Prajavani' are enclosed.

This is for your information and record.

Thank You,

For United Spirits Limited

Mital Sanghvi Company Secretary

Encl: as above



























on 19" October, 2022 and subsequently approved by the Board of Directors in its meeting held on 20" October, 2022. 3. The Company has designated an exclusive e-mail ID viz. investors@gipcl.com for investors grievance redressal.

For Gujarat Industries Power Company Limit (Vatsala Vasudeva) Managing Directo



ZODIAC - JRD -MKJ LIMITED DIAMONDS JEWELLERY PRECIOUS & SEMI PRECIOUS STONES

Rego Off: 910-Pareh Market, 39 J.S. S Road, Opp, Kennedy Bridge, Opera House, Mumbai 400 004(in;
Website add v. www. volagrienflyld.com Cin. [459/04/HSIPE7].COL.

Extract of Standalone Unsudfied Financial Result For the Quarter / Half Year Ended 30th September, (See Regulation 47(1)) 60 the SEBIL (2008) Regulations, 27(1) 60 the SEBIL (2008) Regulations, 27(1) 60 the SEBIL (2008) Regulations, 27(1) 61 the SEBIL (2008) Regulations,

| ANNXURE I In. L | | | | | | | |
|-----------------|---|--|---|---|----------------------------|----------------------------|-------------------------|
| Sr No | Particulars | Quarter | Ending | | Half Year | Year Ended | |
| | | Quarter ending 30-09-2022 (UN-AUDITED) | Quarter ending 30-46-2022 (UN -AUDITED) | Quarter ending 30-09-2021 (UN- AUDITED) | 30-09-2022 (UN-AUDITED) | 30-09-2021 (UN-AUDITED) | 31-03-2022 (Audited) |
| 1 | Total Income from Operations | 13.66 | 1302.47 | 604.09 | 1316.12 | 637.24 | 1933.17 |
| 2 | Net Profit / (Loss) for the period (before Tax, Exceptional and/ or Extraordinary items) | (3.11) | 93.34 | 11.85 | 90.23 | 18.80 | 103.00 |
| 3 | Net Profit /(Loss) for the period before tax (after Exceptional and/or Extraordinary items) | (3.11) | 93.34 | 11.85 | 90.23 | 18.80 | 103.00 |
| 4 | Net Profit / (Loss) for the period after tax (after Exceptional and/ or Extraordinary items) | (9.57) | 69.68 | 8.92 | 60.11 | 15.62 | 68.27 |
| 5 | Total Comprehensive income for the period (Comprising profit for the period (after tax) and other Comprehensive Income (after tax) | 0.77 | 0.21 | (0.07) | 0.98 | 0.22 | 0.80 |
| 6 | Equity Share Capital | 517.72 | 517.72 | 517.72 | 517.72 | 517.72 | 517.72 |
| 7 | Reserves (excluding Revaluation Reserve as shown in the Audited Balance Sheet of the previous year | | | | | | 6270.86 |
| 8 | Earings Per Share (of Rs.10 /- each) (for continuing and discontinued operations)- 1. Basic: 2. Diluted: | (0.18) (0.18) | 1.35 1.35 | 0.17 0.17 | 1.16 1.16 | 0.30 0.30 | 1.32 |

Notes to the Unaudited Financial Results:

Notes to the Unaudited Financial Results:

1) The store Unaudited Financial Results:
1) The store Unaudited Financial Results present is accordance with Indian According Standards (Mar. 45) as pranched under Gedom 13 of the unaudited financial since the store that the store invested by the Contract of the Store of the Indiana connection of the Unaudited Store of the Indiana connection of the Unaudited Store of the Indiana connection of the Unaudited Indiana store invested by the Contract of the Indiana Store of the Indiana Store

pardemic or its operations and its assets as all Stpt. 30, 2022.

The Company is notifyin departed in the control of the Company is not a superate reportable segments pursuant to IND AS-108.

The Company is notifyin departed operating results as a prescribed under SEEN's Circular CIRCFDICMD/15/2015 dated November 30, 2015, as modified to control of the Company of

For and Behalf of Board of Di Mr., Jayesh Jhaveri (Managing Director) DIN NO 0002027

| Net Profit for the period after tax (After Exceptional and/or Extraordinary items) | 233.39 | 252.23 | | | | |
|--|--|--|--|---|---|---|
| | - 1 | 252.23 | 203.95 | 485.62 | 445.56 | 832.23 |
| Total Comprehensive Income for the period | 228.78 | 251.23 | 202.96 | 480.01 | 443.70 | 833.26 |
| Net Profit for the period after tax (After Exceptional and/or Extraordinary items) attributable to: | | | | | | |
| i) Equity holders of the Company | 232.81 | 251.28 | 201.90 | 484.09 | 443.29 | 827.52 |
| ii) Non-controlling interests | 0.58 | 0.95 | 2.05 | 1.53 | 2.27 | 4.71 |
| Total Comprehensive Income for the period attributable to: | | | | | | |
| i) Equity holders of the Company | 228.20 | 250.28 | 200.91 | 478.48 | 441.43 | 828.55 |
| ii) Non-controlling interests | 0.58 | 0.95 | 2.05 | 1.53 | 2.27 | 4.71 |
| Equity Share Capital | 107.47 | 107.47 | 107.32 | 107.47 | 107.32 | 107.47 |
| Reserves (Excluding Revaluation Reserve) and Non- controlling interests as shown in the Audited Balance Sheet | | | | | | 3,243.72 |
| Earnings Per Share (of ₹ 2/- each) | | | | | | |
| 1. Basic: ₹* | 4.33 | 4.68 | 3.76 | 9.01 | 8.26 | 15.42 |
| 2. Diluted: ₹* | 4.32 | 4.66 | 3.74 | 8.98 | 8.22 | 15.35 |
| | and/or Extraordinary Items) attributable to:) Equity holders of the Company ii) Non-controlling interests Total Comprehensive Income for the period attributable to:) Equity holders of the Company ii) Non-controlling interests Equity Share Capital Indicate Sha | and/or Extraordinary Items) attributable to:) Equity holders of the Company 232.81 ii) Non-controlling interests 0.58 Total Comprehensive Income for the period attributable to:) Equity holders of the Company 228.20 ii) Non-controlling interests 0.58 Equity Share Capital 107.47 Reserves (Excluding Revaluation Reserve) and Non-controlling interests as shown in the Audited Balance Sheet Earnings Per Share (of ₹ 27- each) 1. Basic: ₹ * 4.33 2. Diluted: ₹ * 4.32 | and/or Extraordinary Items) attributable to:) Equity holders of the Company 232.81 251.28 ii) Non-controlling interests 0.58 0.95 Total Comprehensive Income for the period attributable to:) Equity holders of the Company 228.20 250.28 ii) Non-controlling interests 0.58 0.95 Equity Share Capital 107.47 107.47 Equity Income Controlling interests 0.58 0.95 Equity Share Capital 107.47 107.47 Equity Share Capital 108.24 107.47 Equity Share Capital 108.25 108. | and/or Extraordinary Items) attributable to:) Equity holders of the Company (i) Non-controlling interests 0.58 0.95 2.05 70s1 (0.95 70s2 (0.95) 70s3 (0.95) 70s4 (0.95) 70s4 (0.95) 70s4 (0.95) 70s4 (0.95) 70s4 (0.95) 70s5 (0 | and/or Extraordinary Items) attributable to: Equity holders of the Company 232.81 251.28 201.90 484.09 ii) Non-controlling interests 0.58 0.95 2.05 1.53 Total Comprehensive Income for the period attributable to: 10 484.09 ii) Non-controlling interests 228.20 259.28 200.91 478.48 ii) Non-controlling interests 0.58 0.95 2.05 1.53 Equity Shafers Capital 107.47 107.32 107.47 Equity Shafer Capital 10 10 10 10 10 10 Equity Interest as shown in the Audited Balance Sheet Earnings Per Share (of ₹ 2/- each) 1. Basic: ₹ | and/or Extraordinary Items) attributable to: 5 |

Not annualised for quarter and half year ended

1. Additional information on Unaudited standalone financial results for the quarter and half year ended September 30, 2022

Ouarter ended Half year ended Year ende 30-Sep-22 30-Jun-22 30-Sep-21 30-Sep-22 30-Sep-21 31-Mar-22 Particulars (Unaudited) (Unaudited) (Unaudited) (Unaudited) (Unaudited) (Audited) Total revenue from operations 1,498.16 1,495.25 1,176.20 2,993.41 2,396.80 4,707.04 2 Profit before tax 316.68 327.61 258.39 644.29 548,49 975.41 Profit after tax 227.44 231.61 197.63 459.05 750.09 419.71 750.89 4 Total Comprehensive Income for the period 227.28 231.46 197.30 458.74 419.05

- 2. The above is an extract of the detailed format of Quarterly/Half yearly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Half yearly Financial Results are available on the websites of the Stock Exchanges and the Company namely www.bseindia.com, www.nseindia.com and www.lauruslabs.com
- 3. The above financial results of the Company as reviewed by the Audit Committee has been approved by the Board of Directors at its meeting held on October 21, 2022.

By order of the Board For Laurus Labs Limited

Place: Hyderahad Date: October 21, 2022

Dr. Satyanarayana Chava Whole Time Director & Chief Executive Officer

UNITED SPIRITS LIMITED

Regd. Office: 'UB Tower', # 24, Vittal Mallya Road, Bengaluru - 560 001. Tel: +91 80 4544 8000, 2221 0705; Fax: +91 80 3985 6862 Email: contactus.India@diageo.com Website: www.diageoindia.com

Corporate Identity Number: L01551KA1999PLC024991

DIAGEC INDIA

(INR in Millions except for earnings per share data)

Consolidated

Extract of standalone and consolidated unaudited financial results for the quarter and six months ended September 30, 2022 Standalono

| | | | Otanidalone | | Consolidated | | | |
|-----|--|-------------------------------------|--|-------------------------------------|-------------------------------------|--|-------------------------------------|--|
| SI. | Particulars | Quarter ended September 30, 2022 | Six months ended September 30, 2022 | Quarter ended September 30, 2021 | Quarter ended September 30, 2022 | Six months ended September 30, 2022 | Quarter ended September 30, 2021 | |
| No. | Turnounio | Unaudited | Unaudited | Unaudited | Unaudited | Unaudited | Unaudited | |
| 1. | Total Income from Operations | 82,514 | 1,51,329 | 81,480 | 82,827 | 1,54,140 | 82,088 | |
| 2. | Net Profit / (Loss) for the period (before Tax, Exceptional and / or Extraordinary items) [Refer note (b) below] | 3,840 | 6,014 | 3,650 | 3,580 | 6,509 | 3,897 | |
| 3. | Net Profit / (Loss) for the period before tax (after Exceptional and / or Extraordinary items) [Refer note (b) below] | 7,556 | 9,346 | 3,655 | 7,390 | 9,932 | 3,902 | |
| 4. | Net Profit / (Loss) for the period after tax (after Exceptional and / or Extraordinary items) [Refer note (b) below] | 5,630 | 7,733 | 2,734 | 5,477 | 8,088 | 2,864 | |
| 5. | Total Comprehensive Income for the period [Comprising Profit / (Loss) for the period (after tax) and other Comprehensive Income (after tax)] | 5,630 | 7,733 | 2,734 | 5,467 | 8,075 | 2,842 | |
| 6. | Equity Share Capital | 1,453 | 1,453 | 1,453 | 1,453 | 1,453 | 1,453 | |
| 7. | Reserves (excluding Revaluation Reserve) as shown in Audited Balance Sheet | | | | | | | |
| 8. | Earning/ (loss) Per Share (of INR 2/- each) [Refer note (c) below] | | | | | | | |
| | 1. Basic : | 7.75 | 10.64 | 3.76 | 7.80 | 11.55 | 4.11 | |
| | 2. Diluted : | 7.75 | 10.64 | 3.76 | 7.80 | 11.55 | 4.11 | |

- a) The above is an extract of the detailed format of Quarterly Financial Results filed with Stock Exchanges under requalition 33 of the SEBI (Listing and other Disclosure Requirement) Regulations, 2015. The full format of the Quarterly Financial Results are evaluable to of the velock exchange(s) at www.beindia.com and www.neeindia.com and also on the Company's website at www.deejeoridia.com.
- b) Exceptional and/or Extraordinary items are adjusted in the Statement of Profit and Loss in accordance with the Companies (Indian Accounting Standards) Rules, 2015 prescribed under Section 133 of the Companies Act, 2013.
- c) in calculating the weighted outstanding equity shares during all the periods presented under Consolidated Statement of results, company has reduced its own shares held by USL Benefit Trust (of which the Company is the sole beneficiary).

For and on behalf of the Board of Directors

Sd/-

Mahendra Kumar Sharma Chairman

Place: Mumba Date : October 21, 2022

Business Standard - 22.10.2022 (Sat)

The Competent Authority for M/s. Ambidant Marketing Private Limited.

3" Floor, Mini V.V.Tower, Podium Blo

Dr.Ambedkar Veedhi, Bengaluru-560001.

M/s.Ambidant Marketing Private Limited

Sved Fareed Ahmed S/o. D.S.Jalaluddin

Notice to Respondent No. 1 and 2

M/s. Ambidant Marketing Private Limited Regd Office: at No.9A, K.H.B.Main Road,

Represented by its Director Syed Fareed Ahmed S/o. D.S.Jalaluddin

Venkateshapuram, Bengalore-560045.

2. Syed Fareed Ahmed S/o. D.S.Jalalud

Read Office: at No.9A, K.H.B. Main Road.

Kanakanagara, R.T.Nagar Post, Bangalore-560032. Represented by its Director

Kanakanagara, R.T.Nagar Post, Bangalore-560032.

At 374 Kushal Nagara, Opposite Hanifiya Masiid

Ex-Director for M/s.Ambidant Marketing Pvt.Ltd..

At # 374, Kushal Nagara, Opposite Hanifiya Masjid. Venkateshapuram, Bengalore-560045.

5(2) of the KRIDFE Act 2004 against Respondents

The Respondents No.1 and 2 are hereby issued show

petitions on 2" November 2022 at 11.00 Clock in the forencen

mentioned petition will be heard and determined in your absence

IN THE COURT OF THE XCI ADDI, CITY CIVIL AND SESSIONS

JUDGE AND SPECIAL JUDGE FOR KPIDFE ACT AT BENGALURU

Misc No. 892/2022

At 374, Kushal Nagara, Opposite Hanifiya Masjid, Venkateshapuram, Bengalore-560045. and AnotherRespondents

Whereas, the petitioner has filed the above petition under section

u/s 12(1) of KPIDFE Act 2004, to appear in court of the XCI Addl City Civil & Sessions Judge (CCH-92) at Bengaluru, in person or by a pleader duly instructed and able to answer all material questions relating to above

Take notice that in default of your appearance on the date above

Given under my hand and seal of the court on this day 13th October

BY ORDER OF THE COURT

Assistant Registrar City Civil Court Bengaluru.

31.10.2022Casen Nucrespus. Appero ಜಕ್ಕೂರು ವಿಮಾನ ನಿಲ್ದಾಣ, ಯಲಹಂಕ ಅಂಚೆ, ಬೆಂಗಳೂರು-560064 ಇವರಿಗೆ ಸಲ್ಲಿಸುವುದು. ಇ–ಮೇಲ್ ವಿಳಾಸ: gfts.kar@gmail.com

Petitione

Tito/-ಸರ್ಕಾರಿ ವೈಮಾನಿಕ ತರಬೇತಿ ಶಾಲೆ, ಬೆಂಗಳೂರು

ಹರಾಜಗೆ ಮುನ್ನ ವರ್ಣ ನಾಲ ಮತ್ತು ನಾಲದ ಏತ್ತಿ ಇತರೆ ಮೊಬಲಗನ್ನು ಮರು ಪಾವತಿ ಮಾತದರೆ ಏಹಿರಂಗ ಹರಾ Association / Als

തെ/ ചെല്ലെട്ടെൽ ഉം രാതർഡ് രീക്ക മേറിയോ? യുറത് ഡെർത് അറ്റാവറ്റാൽ തുഖര നിട്ട്, (രാത്സിട്ട്), പിറ്റിരൂറ്റാ, (മ : 080 23584191 / 23563302; മീക : 63635811

IN THE COURT OF THE XCI ADDI, CITY CIVIL AND SESSIONS JUDGE AND SPECIAL JUDGE FOR KPIDFE ACT AT BENGALURU Misc No. 891/2022

he Competent Authority for M/s.Ambidant Marketing Private Limited, 3" Floor, Mini V.V.Tower, Podium Block, Dr.Ambedkar Veedhi, Bengaluru-560001. Petitioner

M/s.Ambidant Marketing Private Limited Read Office: at No.9A. K.H.B. Main Road

Kanakanagara, R.T.Nagar Post, Bangalore-560032. Represented by its Director Syed Fareed Ahmed S/o. D.S.Jalaluddin. At 374, Kushal Nagara, Opposite Hanifiya Masjid, Venkateshapuram, Bengalore-560045. and AnotherRespondents

Notice to Respondent No. 1 and 2 1 M/s Ambidant Marketing Private Limited

Regd Office: at No.9A, K.H.B.Main Road, Kanakanagara, R.T.Nagar Post, Bangalore-560032. Represented by its Director Syed Fareed Ahmed S/o. D.S.Jalaluddin, At 374 Kushal Nagara, Opposite Hanifiya Masiid. Venkateshapuram, Bengalore-560045.

Sycd Afaq Ahmed S/o.Syed Fareed Ahme Ex-Director for M/s.Ambidant Marketing Pvt. Ltd., At #4, 2rd Cross, Rama Tent Road, Kushalnagar K.G.Halli, Bangalore-560045.

Whereas, the petitioner has filed the above petition under section 5(2) of the KRIDFE Act 2004 against Respondents The Respondents No.1 and 2 are hereby issued show

u/s 12(1) of KPIDFE Act 2004, to appear in court of the XCI Addl City Civil & Sessions Judge (CCH-92) at Bengaluru, in person or by a pleader duly instructed and able to answer all material questions relating to above

petitions on 2rd November 2022 at 11.00 Clock in the forenoon Take notice that in default of your appearance on the date above entioned petition will be heard and determined in your absence

Given under my hand and seal of the court on this day 13th Octobe BY ORDER OF THE COURT

Assistant Registrar City Civil Court Bengaluru. Special Public Prosecutor. DIPR/CP/2696/AKAR/22-23

THE COURT OF THE YOUADDLICITY CIVIL AND SESSIONS Misc No. 598/2022

The State Government of Karnataka

The Competent Authority And Assistant Com Mysuru Sub Division, Mysuru. ...Petitioner M/s. Green Buds Agro Farm Company Pvt. Ltd.

No. 73, 3st Floor Madvesha Complex Malai mahadeshwara Main Road, Nazarbad, Mysuru - 570010 and 5 others Notice to Respondent No. 1 and 2

M/s. Green Buds Agro Farm Company Pvt. Ltd.

Represented by its Managing Director Ravindranath B.L. S/o. Late Lakshmegowda No. 73, 3rd Floor, Madvesha Complex, Malai Mahadeshwara Main Road. Nazarbad, Mysuru - 570010.

Rayindranath B I S/o. Late Lakshmegowda Managing Director. M/s. Green Buds Agro Farm Company Pvt. Ltd. Residing at # 109, 1" Floor, DX-Max Sab Villa Apartments, Balaii Layout, Mallatha halli, Nagarabhavi, Bengaluru. Whereas, the petitioner has filed the above petition under section

5(2) of the KPIDFE Act 2004 against Respondents The Respondent No. 1 and 2 are hereby issued show

uls 12(1) of KPDIPE Act 2004, to appear in court of the XCI Addl City Civil & Sessions Judge (CCH-92) at Bengaluru, in person or by a pleader duly instructed and able to answer all material questions relating to above petition on 31"October 2022 at 11.00 clock in the forenoon.

Take notice that in default of your appearance on the date above ntioned petition will be heard and determined in your absence. Given under my hand and seal of the court on this day 11/10/2022

BY ORDER OF THE COURT Sri Venkates P Dalwai Assistant Registrar City Civil Court Bengaluru.

No. 73, 3rd Floor, Madvesha Complex Sri Malai Mahadeshwara Main Road, Nazarbad, Mysore - 570010.

N. Gayathri

D/o. B.K. Narasimhegowda

Ravindranath B.L. S/o. Late Lakshmegowda Managing Director M/s. Green Buds Agro Farm Company Pvt. Ltd. Residing at No. 109, 1" Floor, DX-Max Sab Villa Apartments, Balaji Layout, Mallathahalli, Nagarabavi, Bengaluru.

General Manager M/s. Green Buds Agro Farm Company Pvt. Ltd. Residing at No. 183/1, Opposite to The Village Resort Gowrishankar Nagar, Mysuru Nanjangud Road, Mysuru City. U.L. Dakshavini.

W/o. Ravindranath B.L. Residing at No. 109, 1" Floor, DX-Max Sab Villa Apartments, Balaji Layout, Mallathahalli, Nagarabavi, Bengaluru. U.I. Vasanothakumar

S/o. Lakshmegowda, Residing at No. 109, 1"Floor, DX-Max sab Villa Apartments. Balaji Layout, Mallathahalli, Nagarbavi, Bengaluru. Anseera Muhammad Igbal.

S/o. Ashraf, Adiganahalli, Hangodu Hobli, Hunsuru Taluk, Mysuru District Kuppe Povil abdul Aieez

S/o. Kun Ahmad Kutti, Adiganahalli, Hangodu Hobli, Hunsuru Taluk, Mysuru District.

D/o. Late M. Madaiah. Inam Utthanahalli Village Varuna Hobli, Mysuru Taluk 18 Chikkamadajah

S/o. Late Puttasiddamma Inam Uttanahalli Village, Varuna Hobli, Mysuru Taluk. 19. Ramachandra .T

S/o. D.V. Thamaiah, 3rd Main, Vinayaka Layout, 3rd Stage, Vijavanagar, Bengaluru,

Whereas, the petitioner has filed the above petition under section 5(2) of the KPIDFE Act 2004 against Respondents.
The Respondent No. 1 to 7 and 17 to 19 are hereby issued show

cause notice u/s 12(1) of KPIDFE Act 2004, to appear in court of the XCI Addl City Civil & Sessions Judge (CCH-92) at Bengaluru, in person or by a pleader duly instructed and able answer all material questions relating to above petition on 10/11/2022 at 11.00 clock in the forencon.

Take notice that in default of your appearance on the date above ntioned petition will be heard and determined in your absence.

Given under my hand and seal of the court on this day 12" October 2022. BY ORDER OF THE COURT

Sri Venkates P. Dalwai. Special Public Prosecutor. Assistant Registra City Civil Court Bengaluru. DIPR/CP/2697/AKAR/22-23

ಕ್ಕೋಧೀಕೃತ

ಮುಖಗವಸು ಧರಿನ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್

ನೋಂದಾಯಿತ ಕಛೇರಿ: 'ಯುಬಿ ಟವರ್', #24, ವಿಠ್ವಲ್ ಮಲ್ನ ರಸ್ತೆ, ಬೆಂಗಳೂರು - 560 001.

DIAGEO

ಕೆಮ್ಮವಾಗ, ಸೀನುವಾಗ ಕರವಸ್ಥದಿಂದ ಮುಚ್ಚಿಕೊಳ್ಳ

Sri Venkates P Dalwai

Special Public Prosecutor.

ನೈಋತ್ಯ ರೈಲ್ವೆ Damost: 13.10.2022 ದಾರರು, ಭಾರತದ ರಾಷ್ಟ್ರಪತಿಗಳ : ರುವ ಕಾರ್ಮಾರಿಗಳಿಗೆ ಇ–ಟಿಂಡು

methmont Actif ಯ ಕ್ಯಾರಿಯೇಜ್ ದುರಸ್ತಿ ಕಾರ್ಯಾ ರೂ. 40,78,796-ಂದ ಆಪಾಯಕಾರಿ ತ್ಯಾಜ್ಯ ನಿರ್ವಹಣೆ ಸಂಸ್ಥೆಯಾದ ಸಿಸಿಯು ಅನುಮೋದನೆ ಯೊಂದಿಗೆ 240-ಮೆಟನ್ ಲ್/ಪೆಂಟು ಲೇಪಿತ ಹತ್ತಿ ಮತ್ತು ಅಪಾಯಕ ಭಗಳನ್ನು ಲೋಡ್ ಮಾಡಿ ಸಾಗಿಸುವುದು ನಂತರ ದಶ

ನೈಋತ್ಯ ರೈಲ್ವೆ 🛚 🚈 ಚಂಡರ್ ಪ್ರಕಟಣೆ ಸಂ. ಸಿಎಸ್/ಸಿಎನ್/ಭಿಎನ್ಸ್/99/2022 ದಿನಾಂಕ : 12-10-2022 ಕೆಲಸದ ಹೆಸರು ಅಂದಾದು ಮೌಲ್ಯ (1) ಹಿಂದೂಮರ – ಪೆನುಕೊಂಡ ಮೂ. 78,95,971/-

organian solem Bodon Danos 03-11-2022 dom: 11:80 notice

ಟೆಂಡರ್ ಪ್ರಕಟಣೆ ಸಂ. ೩ಎ೬/೩ಎನ್/ಬಿಎನ್೩/91/2023 ದೀನಂಕ: 12-10-2022

ಕೆಲಸದ ಹೆಸರು ಅಂದಾಜು ಮೌಲ್ನ 2 ಎಲ್ ಸಿ ಸಂ. ರೂ. 97,21,375

ವರ್ಷಗಳನ್ನು ಸಲ್ಲಿಸಲು ಕೊನೆಯ ದಿನಾ: 87-11-2022 ರಂದು 11:00 ರಂಚರ

ಫೋನ್: +91 80 4544 8000, 2221 0705; ಫ್ಯಾಕ್ಸ್: +91 80 3985 6862 ಇಮೇಲ್: contactus.India@diageo.com ವೆಬ್ಸೈಟ್: www.diageoindia.com ಕಾರ್ಮೋರೇಟ್ ಐಡೆಂಟಿಟಿ ನಂಬರ್: L01551KA1999PLC024991

ಸೆಪ್ಟೆಂಬರ್ 30, 2022ಕ್ಕೆ ಅಂತ್ಯವಾದ ತ್ರೈಮಾಸಿಕ ಮತ್ತು ಆರು ತಿಂಗಳುಗಳಿಗೆ ಪ್ರತ್ಯೇಕಿತ ಮತ್ತು ಕ್ರೋಢೀಕೃತ ಪರಿಶೋಧಿಸದಿರುವ ಆರ್ಥಿಕ ಪಲಿತಾಂಶಗಳ ವಿವರಣೆ (ಐಎನ್ಆರ್ ದಶಲಕ್ಷಗಳಲ್ಲಿ ಪ್ರತಿ ಷೇರಿನ ಡೇಟಾದ ಆದಾಯವನ್ನು ಹೊರತುಪಡಿಸಿ) ಪ್ರತ್ಯೇಕಿತ

ಸೆಪ್ಟೆಂಬರ್ 30, 2022ಕ್ಕೆ ಸೆಪ್ಲೆಂಬರ್ 30, 2021ಕೆ ಸೆಪ್ಲೆಂಬರ್ 30, 2022ಕೆ. ಸೆಪ್ರೆಂಬರ್ 30, 2021ಕೆ, ಕೊನೆಗೊಂಡ ತ್ರೈಮಾಸಿಕ ಕೊನೆಗೊಂಡ ಆರು ತಿಂಗಳುಗಳಿಗೆ ಕೊನೆಗೊಂಡ ತ್ರೈಮಾಸಿಕ ಕೊನೆಗೊಂಡ ತ್ರೈಮಾಸಿಕ ಕೊನೆಗೊಂಡ ಆರು ತಿಂಗಳುಗಳಿಗೆ ಕೊನೆಗೊಂಡ ತ್ರೈಮಾಸಿಕ ಸಂಖೆ. ವಿವರಗಳು ಪರಿಶೋಧಿಸದಿರುವ ಪರಿಶೋಧಿಸದಿರುವ ಪರಿಶೋಧಿಸದಿರುವ ಪರಿಶೋಧಿಸದಿರುವ ಪರಿಶೋಧಿಸದಿರುವ ಪರಿಶೋಧಿಸದಿರುವ ಕಾರ್ಯಾಚರಣೆಗಳಿಂದ ಒಟ್ಟು ಆದಾಯ 1,51,329 82.827 1.54.140 82,088 ಅವಧಿಯ (ತೆರಿಗೆಯ ಮೊದಲು ಆಸಾಧಾರಣ ಮತ್ತು/ಅಥವಾ ವಿಶೇಷ ಐಟೆಂಗಳ) ನಿವ್ವಳ ಲಾಭ/(ನಷ್ಟ) [ಸೂಚನೆ (ಬಿ) ಅನ್ನು ನೋಡಿ] 3,840 6,014 3,650 3,580 6,509 3,897 ಅವಧಿಯ ತೆರಿಗೆಯ ಮೊದಲು (ಅಸಾಧಾರಣ ಮತ್ತು/ಅಥವಾ ವಿಶೇಷ ಐಟೆಂಗಳ ನಂತರ) ನಿವ್ವಳ ಲಾಭ/(ನಷ್ಟ) [ಸೂಚನೆ (ಬಿ) ಅನ್ನು ನೋಡಿ] 7.556 9.346 3.655 7.390 9.932 3.902 ಅವಧಿಯ ತೆರಿಗೆಯ ನಂತರ (ಅಸಾಧಾರಣ ಮತ್ತು/ಅಥವಾ ವಿಶೇಷ ಐಟೆಂಗಳ ನಂತರ) ನಿವ್ವಳ ಲಾಭ/(ನಷ್ಟ) [ಸೂಚನೆ (ಬಿ) ಅನ್ನು ನೋಡಿ] 5.630 7.733 2.734 5.477 8.088 2.864 ಅವಧಿಯ ಒಟ್ಟಾರೆ ವ್ಯಾಪಕ ಆದಾಯ ಅವಧಿಯ [ಲಾಭ/(ನಷ್ಟ) (ತೆರಿಗೆಯ ನಂತರ) ಮತ್ತು ಇತರ ವ್ಯಾಪಕ ಆದಾಯ (ತೆರಿಗೆಯ ನಂತರ)ಗಳನ್ನು ಒಳಗೊಂಡಿರುವ] 5.630 7.733 2.734 5.467 8.075 2.842 6. ಈಕ್ಕಿಟಿ ಷೇರು ಬಂಡವಾಳ ಮೀಸಲುಗಳು (ಮೌಲ್ಯಮಾಪಿತ ಮೀಸಲುಗಳನ್ನು ಹೊರತುಪಡಿಸಿ) ಪರಿಶೋಧಿತ ಆಯವ್ಯಯ ಪಟ್ಟಿಯಲ್ಲಿ ತೋರಿಸಲಾಗಿದೆ ಪ್ರತಿ ಷೇರಿನ ಗಳಿಕೆ (ಪ್ರತಿ ಷೇರಿಗೆ ರೂ. 2/-) [ಸೂಚನೆ (ಸಿ) ಅನ್ನು ನೋಡಿ] 1. ಮೂಲ : 7.75 10.64 3.76 7.80 11.55 4.11 2 ದುರ್ಬಲೀಕ್ಸತ: 7.75 10.64 7.80 4.11

ಸೂಚನೆಗಳು:

ಸ್ಥಳ : ಮುಂಬಯಿ

ದಿನಾಂಕ : ಅಕ್ಟೋಬರ್ 21, 2022

ಎ) ಮೇಲಿನದು 2015ರ ಸೆಕ್ಕುರಿಟೀಸ್ ಅಂಡ್ ಎಕ್ಸ್ ಜೇಂಜ್ ಬೋರ್ಡ್ ಆಪ್ ಇಂಡಿಯಾ ನಿಯಂತ್ರಣಗಳ (ಪಟ್ಟ ಮಾಡುವಿಕೆ ಮತ್ತು ಇತರೆ ಘೋಷಣೆಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ಟಾಕ್ ಎಕ್ಸ್ ಜೇಂಜ್ ನಲ್ಲಿ ಫೈಲ್ ಮಾಡಿರುವ ತ್ರೈಮಾಸಿಕ ಫಲಿತಾಂಶಗಳ ವಿವರವಾದ ನಮೂನೆಯ ಸಾರಂಶವಾಗಿದೆ. ತ್ರೈಮಾಸಿಕ ಫಲಿತಾಂಶಗಳ ವಿವರವಾದ ನಮೂನೆಯು ಸ್ಟಾಕ್ ಎಕ್ಸ್ ಚೀಂಜ್ ಗಳ ವೆಬ್ ಸೈಟ್ www.bseindia.com ಮತ್ತು www.nseindia.com ಮತ್ತು ಕಂಪನಿಯ ವೆಬ್ ಸೈಟ್ www.diageoindia.com ನಲ್ಲಿ ಲಭ್ಯವಿರುತ್ತದೆ.

ಬ) ಆಸಾಧಾರಣ ಮತ್ತು/ಅಥವಾ ಆಸಾಮಾನ್ಯ ಐಟಂಗಳನ್ನು, ಕಂಪನಿಗಳ (ಭಾರತೀಯ ಆಕೌಂಟಿಂಗ್ ಸ್ಯಾಂಡಡ್ಸ್ಟ್) ನಿಯಮಗಳು, 2015 ಕಂಪನಿ ಕಾಯಿದೆ 2013 ಮತ್ತು ನೀತಿಗಳ ವಿಭಾಗ 133 ಅಡಿಯಲ್ಲಿ ಶಿಫಾರಸು ಅನುಗುಣವಾಗಿ ಲಾಧ ಹೇಳಿಕೆ ಮತ್ತು ನಷ್ಟದಲ್ಲಿ ಸರಿಹೊಂದಿಸಲ್ಪಡುತ್ತದೆ.

ಸಿ) ಏಕೀಕೈತ ಹಣಕಾಸು ಅಡಿಯಲ್ಲಿ ವರ್ಷದ ಬಾಕಿ ಇರುವ ಈಕ್ಕಿಟಿ ಷೇರುಗಳ ಸರಾಸರಿ ಸಂಖ್ಯೆಯನ್ನು ಲೆಕ್ಕಪಾಕುವಲ್ಲಿ, ಕಂಪನಿಯು ಯುಎಸ್ಎಲ್ ಬೆನಿಫಿಟ್ ಟ್ರಸ್ಟ್ ನಲ್ಲಿ ಹೊಂದಿರುವ (ಕಂಪೆನಿಯ ಏಕೈಕ ಫಲಾನುಭವಿಯಾಗಿರುವ) ಸ್ವಂತ ಷೇರುಗಳನ್ನು ಕಡಿಮೆ ಮಾಡಿದೆ.

ನಿರ್ದೇಶಕರ ಮಂಡಳಿಯ ನಿಮಿತ್ಯ ಮತ್ತು ಅವರ ಪರವಾಗಿ

ಮಹೇಂದ್ರ ಕುಮಾರ್ ಶರ್ಮಾ ಆಧ್ಯಕ್ಷರು